

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ತೊಡಶ೯ಂಗಿಲಿಗೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ತೊಡಶ೯ಂಗಿಲಿಗೈ ॥

ತಳನ೯ಡೈ ಪ್ಪರುವಮ್

‡ತೊಡರ್ ಶ೯ಂಗಿಲಿಗೈ ಶಲಾರ್ ಪಿಲಾರ್ ಎನ್ನ*

ತ್ತೂಂಗು ಪೊನ್ನಣಿ ಒಲಿಪ್ಪ*

ಪಡು ಮುಮ್ಮದ ಪ್ಪುನಲ್ ಶೋರ* ವಾರಣಂ

ಪೈಯು ನಿನ್ನೂವ೯ದು ಪೋಲ್*

ಉಡ೯ ಕೂಡಿ ಕ್ಕಿಣ್ಣಿಣಿ ಆರವಾರಿಪ್ಪ*

ಉಡೈ ಮಣಿ ಪಱೈ ಕಱಿಂಗ*

ತಡ೯ ತಾಳಿಣೈ ಕೊಂಡು ಶಾ೯ಗಬಾಣಿ*

ತಳನ೯ಡೈ ನಡವಾನೋ(೧)

ಶೆಕ್ಕರಿಡೈ ನುನಿ ಕೊಮ್ಮಿಲ್ ತೋನ್ನುಂ* ಶಿಱು ಪಿಱೈ ಮುಳೈ ಪ್ಪೋಲ್*

ನಕ್ಕ ಶೆ೯ ತುವರ್ ವಾಯ್ ತ್ತಿಣ್ಣೈ ಮೀದೇ* ನಳಿರ್ ವೆಣ್ಣಿಲ್ ಮುಳೈ ಇಲಗ*

ಅಕ್ಕುವಡಂ ಉಡುತ್ತಾವೈ ತ್ತಾಲಿ ಪೂಂಡ* ಅನಂದಶಯನ೯*

ತಕ್ಕ ಮಾ ಮಣಿವಣ್ಣ ವಾಶುದೇವ೯* ತಳನ೯ಡೈ ನಡವಾನೋ(೨)

ಮಿನ್ನು ಕೊಡಿಯುಂ ಓರ್ ವೆಣ್ ತಿಂಗಳುಂ*

ಶೂ೯ ಪರಿವೇಡಮುಮಾಯ್*

ಪ್ಪಿನ್ನಲ್ ತುಲಂಗುಂ ಅರಶಿಲೈಯುಂ*

ಪೀದಗ ಚ್ಚಿಱ್ಱಾಡೈ ಯೊಡುಂ*

ಮಿನ್ನಿಲ್ ಪೊಲಿಂದದೋರ್ ಕಾರ್ಱುಗಿಲ್ ಪೋಲ*

ಕ್ಕುಱ್ತಿನಿಲ್ ಕಾಱೈಯೊಡುಂ*

Attention: Please note that the letters ಱಿ and ಱಿ denote ್ರ and ್ರ respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ನ್ಱ is pronounced somewhere between ನ್ಱ and ನ್ಱು. It is, however, colloquially acceptable to pronounce the clusters ಱ್ಱ and ನ್ಱು as ತ್ಱ and ನ್ಱ, respectively.

ತನ್ನಿಲ್ ಪೊಲಿಂದ ಇರುಡೀಗೇಶ್ *
ತಳರ್ನಡೈ ನಡವಾನೋ (೩)

ಕನ್ನಲ್ ಕುಡಂ ತಿಱಂದಾಲ್ ಒತ್ತೂಱಿ * ಕ್ಕಣಗಣ ಶಿರಿತ್ತುವಂದು *
ಮುನ್ ವಂದು ನಿನ್ನು ಮುತ್ತಂ ತರುಂ * ಎನ್ ಮುಗಿಲ್ ವಣ್ಣ ತಿರುಮಾರ್ವರ್ *
ತನ್ನೈ ಪ್ಪೆಱ್ಱೇಱ್ಱು ತ್ತನ್ವಾಯ್ ಅಮುದಮ್ ತಂದು * ಎನ್ನೈ ತ್ತಳಿಪ್ಪಿಕ್ಕಿನ್ಱಾ *
ತನ್ ಎಱ್ಱು ಮಾಱ್ಱಲರ್ ತಲೈಗಳ್ ಮೀದೇ * ತಳರ್ನಡೈ ನಡವಾನೋ (೪)

ಮುನ್ನಲ್ ಓರ್ ವೆಳಿ ಪ್ಪೆರುಮಲೈ ಕ್ಕುಟ್ಟು *
ಮೊಡು ಮೊಡು ವಿರೈಂದೋಡ *
ಪ್ಪಿನ್ನೈ ತೊಡರ್ಂದದೋರ್ ಕರುಮಲೈ ಕ್ಕುಟ್ಟು *
ಪೆಯರ್ಂದಡಿಯಿಡುವದು ಪೋಲ್ *
ಪನ್ನಿ ಉಲಗಂ ಪರವಿ ಓವಾ * ಪ್ಪುಗಱ್
ಪ್ಪಲದೇವ್ ಎನ್ನುಂ *
ತನ್ ನಮ್ಮಿ ಓಡ ಪ್ಪಿನ್ ಕೂಡ ಚ್ಚೆಲ್ವಾರ್ *
ತಳರ್ನಡೈ ನಡವಾನೋ (೫)

ಒರು ಕಾಲಿಲ್ ಶಂಗೊರು ಕಾಲಿಲ್ ಶಕ್ಕರಂ *
ಉಳ್ಳಡಿ ಪೊಱಿತ್ತಮೈಂದ *
ಇರು ಕಾಲುಂ ಕೊಂಡಂಗಂಗೆಱುದಿನಾಱ್ ಪೋಲ್ *
ಇಲಚ್ಚೆನ್ನೈ ಪಡ ನಡಂದು *
ಪೆರುಗಾ ನಿನ್ನ ಇನ್ನ ವೆಳ್ಳತ್ತಿನ್ ಮೇಲ್ *
ಪಿನ್ನೈಯುಂ ಪೆಯ್ ಪೆಯ್ *
ಕರು ಕಾರ್ ಕ್ಕಡಲ್ ವಣ್ಣ ಕಾಮರ್ ತಾದೈ *
ತಳರ್ನಡೈ ನಡವಾನೋ (೬)

ಪಡರ್ ಪಂಗಯ ಮಲರ್ ವಾಯ್ ನೆಗಿಱ * ಪ್ಪನಿ ಪಡು ಶಿಱು ತುಳಿ ಪೋಲ *
ಇಡಂಗೊಂಡ ಶೆವ್ವಾಯ್ ಊಱಿ ಊಱಿ * ಇಱ್ಱಿಱ್ಱು ವೀಱು ನಿನ್ನು *
ಕಡುಂಜೇ ಕ್ಕುಱ್ಱಿನ್ ಮಣಿಕ್ಕುರಲ್ ಪೋಲ್ * ಉಡೈ ಮಣಿ ಕಣ ಕಣೆನ *
ತಡನ್ ತಾಳಿಣೈ ಕೊಂಡು ಶಾಂಘಬಾಣಿ * ತಳರ್ನಡೈ ನಡವಾನೋ (೭)

ಪಕ್ಕಂ ಕರುಂಜಿಱುಪ್ಪಾಱೈ ಮೀದೇ * ಅರುವಿಗಳ್ ಪಗರ್ಂದನೈಯ *
 ಅಕ್ಕುವಡಂ ಇಱಿಂದೇಱಿ ತ್ತಾಱಿ * ಅಣಿ ಅಲ್ಲುಲ್ ಪುಡೈ ಪೆಯರ *
 ಮಕ್ಕಳ್ ಉಲಗಿನಿಲ್ ಪೆಯ್ಱಿಯಾ * ಮಣಿ ಕ್ಕುಱಿವಿ ಉರುವಿ *
 ತಕ್ಕ ಮಾ ಮಣಿವಣ್ಣ್ ವಾಶುದೇವ * ತಳರ್ನಡೈ ನಡವಾನೋ (೮)

ವೆಣ್ ಪುಱುದಿ ಮೇಲ್ ಪೆಯ್ಱು ಕೊಂಡಳೈಂದದೋರ್ *
 ವೇಱಿತ್ತಿ ಕರುಂಗನ್ನು ಪೋಲ್ *
 ತೆಣ್ ಪುಱುದಿಯಾಡಿ ತ್ತಿರಿವಿಕ್ಕಿರಮ *
 ಶಿಱು ಪುಗರ್ ಪಡ ವಿಯರ್ತ್ತ *
 ಒಣ್ ಪೋದಲರ್ ಕಮಲ ಚ್ಚಿಱುಕ್ಕಾಲ್ ಉಱೈತ್ತು *
 ಒನ್ನುಂ ನೋವಾಮೇ *
 ತಣ್ ಪೋದು ಕೊಂಡ ತವಿಶಿ ಮೀದೇ *
 ತಳರ್ನಡೈ ನಡವಾನೋ (೯)

ತಿರೈ ನೀರ್ ಚ್ಚಂದಿರ ಮಂಡಲಂ ಪೋಲ್ * ಶೆಂಗಣ್ಮಾಲ್ ಕೇಶರ್ವ ತ *
 ತಿರು ನೀರ್ ಮುಗತ್ತು ತ್ತುಲಂಗು ಶುಟ್ಟಿ * ತಿಗಱ್ಂದೆಂಗುಂ ಪುಡೈ ಪೆಯರ *
 ಪೆರು ನೀರ್ ತ್ತಿರೈ ಎಱು ಗಂಗೈಯಿಲುಂ * ಪೆರಿಯದೋರ್ ತೀರ್ತ್ತ ಪಲಂ
 ತರು ನೀರ್ * ಶಿಱುಚ್ಚಣ್ಣಂ ತುಳ್ಳಂ ಶೋರ * ತ್ತಳರ್ನಡೈ ನಡವಾನೋ (೧೦)

‡ಆಯರ್ ಕುಲತ್ತಿನಿಲ್ ವಂದು ತೋನ್ನಿಯ * ಅಂಜನ ವಣ್ಣ್ ತನ್ನೈ *
 ತ್ತಾಯರ್ ಮಗಿಱಿ ಒನ್ನಾರ್ ತಳರ್ * ತ್ತಳರ್ನಡೈ ನಡಂದದನೈ *
 ವೇಯರ್ ಪುಗಱ್ ವಿಟ್ಟುಶಿತ್ತ * ಶೀರಾಲ್ ವಿರಿತ್ತನ ಉರೈಕ್ಕ ವಲ್ಲಾರ್ *
 ಮಾಯ್ ಮಣಿವಣ್ಣ್ ತಾಳ್ ಪಣಿಯುಂ * ಮಕ್ಕಳೈ ಪ್ಪೆಱುವರ್ಗಳೇ (೧೧)

|| ಪೆರಿಯಾಲ್ವಾರ್ ತಿರುವಡಿಗಳೇ ಶರಣಂ ||